

ಭಾರತದ ಇತಿಹಾಸ ರಚನೆಯಲ್ಲಿ ಚಾರಿತ್ರಿಕ ದಾಖಲೆಗಳಾಗಿ ಸ್ಥಳನಾಮಗಳ ಅಧ್ಯಯನ

ದರ್ಶನ್ ಕುಮಾರ್ ಕೆ. ಎಸ್.

ಸಂಶೋಧಕರು
ಇತಿಹಾಸ ಅಧ್ಯಯನ ವಿಭಾಗ
ಮೈಸೂರು ವಿಶ್ವವಿದ್ಯಾನಿಲಯ.
ಮೈಸೂರು.

Article Link: <https://aksharasurya.com/2024/04/darshan-kumar-k-s.php>

DOI: <https://doi.org/10.5281/zenodo.10930741>

ABSTRACT:

‘ಇತಿ’ ಎಂದರೆ ಇದು ಹೀಗೆ ಎಂದರ್ಥ. ಇದು ಹೀಗೆ ನಡೆದಧ್ಯು ಎಂದು ತಿಳಿಸಿಕೊಡುವುದು ಇತಿಹಾಸ. ಪ್ರತಿಯೊಂದಕ್ಕೂ ತನ್ನದೇ ಆದ ಇತಿಹಾಸ ಇರುತ್ತದೆ. ಇತಿಹಾಸ ಮರೆತವರು ಇತಿಹಾಸ (ದಾಖಲೆ) ಸೃಷ್ಟಿಸಲಾರರು ಎಂಬ ಮಾತ್ರ ಇತಿಹಾಸಕ್ಕಿರುವ ಅರ್ಥ, ವ್ಯಾಪ್ತಿಯನ್ನು ಸೂಚಿಸುತ್ತದೆ. ಹಾಗೆಯೇ ಸ್ಥಳನಾಮಗಳಿಗೂ ಅದರದೇ ಆದ ಅನನ್ಯವಾದ ಇತಿಹಾಸ ಸುತ್ತೂಹಲಕರವಾಗಿದೆ. ಇತಿಹಾಸವನ್ನು ಮುಖ್ಯವಾಗಿ ಆಧರಿಸಿಯೇ ಸ್ಥಳನಾಮಗಳ ಅಧ್ಯಯನ ಇತ್ತೀಚಿಗೆ ಹೆಚ್ಚಿಗೆ ಸಾಗುತ್ತಿದೆ. ‘Toponomy’ (ಸ್ಥಳನಾಮಗಳ ಅಧ್ಯಯನ) ಹಿನ್ನೆಲೆಯಲ್ಲಿ ಇದನ್ನು ನಾವು ಕಾಣಬಹುದಾಗಿದೆ. ಇಂಗ್ಲೀಷ್‌ನಲ್ಲಿ ಸ್ಥಳನಾಮಶಾಸ್ತ್ರವನ್ನು ‘Toponomy’ ಎಂದು ಕರೆಯುತ್ತಾರೆ. ಇದು ಮೂಲತಃ ಗ್ರೇಕೊನ್ ‘Topos’ ಮತ್ತು ‘Namos’ ಎಂಬ ಎರಡು ಸಂಂಯುಕ್ತ ಪದಗಳಿಂದ ಬಂದುದಾಗಿದೆ. ಇತ್ತೀಚಿಗೆ ಇದೊಂದು ವಿಚಳ್ಳಿನದ ಶಾಖೆಯಾಗಿ ಸುವ್ಯವಸ್ಥಿತ ಶಾಸ್ತ್ರವಾಗಿ ಬೆಳೆದು ಬಂದಿದೆ. ಆದ್ದರಿಂದ ಇದನ್ನು “A Science of places, Place names” ಸ್ಥಳಗಳನ್ನು ಸ್ಥಳನಾಮಗಳನ್ನು ಕುರಿತು ಅಧ್ಯಯನ ಮಾಡುವ ವಿಚಳ್ಳನ ಎಂದೇ ಹೇಳಬಹುದು. ಇಂದು ಶಾಸನತಜ್ಞರ, ಭಾಷಾಶಾಸ್ತ್ರಜ್ಞರ ಮತ್ತು ಮಾನವಶಾಸ್ತ್ರಜ್ಞರ ಗಮನ ಸೇರಿದಿರುವ ಅನೇಕ ವಿಚಾರಗಳಲ್ಲಿ ಸ್ಥಳನಾಮಗಳ ಅಧ್ಯಯನವೂ ಒಂದು. ಈ ಅಧ್ಯಯನ ವ್ಯಾಪ್ತಿಯೊಳಗೆ ನಗರ, ಉರು, ಬೆಟ್ಟ-ಗುಡ್ಡ, ಹಳ್ಳಿ-ನದಿ, ಕಾಲುವೆ-ಸರೋವರ, ಬೀದಿ-ಬಣಿ, ಅಗ್ರಹಾರ-ದೇವಾಲಯ, ನಾಡು ಹೀಗೆ ಅನೇಕ ಸ್ಥಳಗಳ ವಿಚಾರಗಳು ಸೇರಿವೆ. ಈ ಸ್ಥಳಗಳಿಗೆ ಹೇಗೆ ಈ ಹೆಸರು ಬಂದಿತು, ಆದರ ಮೂಲವೇನು, ಯಾರು ಕೊಟ್ಟಿರು, ಏಕೆ ಕೊಟ್ಟಿರು, ಮೂಲ ಭಾಷೆ ಯಾವುದು, ಈ ಹೆಸರು ಕೊಟ್ಟಿ ಉದ್ದೇಶವೇನು, ಅರ್ಥವೇನು, ಸದ್ಯ ಇದಕ್ಕೆ ಮೂಲ ಹೆಸರು ಇದೆಯೇ ಮುಂತಾದವುಗಳ ಅಭ್ಯಾಸ ನಮ್ಮ ಜರಿತೆ, ಸಂಸ್ಕृತಿ, ಪ್ರಭಾವ, ಅಭಿರುಚಿ ಮುಂತಾದವುಗಳನ್ನು ಅರ್ಥಮಾಡಿಕೊಳ್ಳಲು,

ಅಭ್ಯಾಸ ಮಾಡಲು ನೇರವಾಗುತ್ತದೆ. ಇಂತಹ ಅಭ್ಯಾಸಕ್ಕೆ ಜಾನಪದ ಪ್ರಕಾರಗಳು, ಶಾಸನಗಳು, ಜರಿತೆ ಮತ್ತು ಸರ್ಕಾರಿ ಹಾಗೂ ಖಾಸಗೀ ದಾಖಿಲೆಗಳ ಸಹಾಯ ಅಗತ್ಯವಾಗಿ ಬೇಕಾಗುತ್ತದೆ. ಈ ಅಭ್ಯಾಸ ಬಹುವಿಶಾಲವಾದದ್ದು ಮತ್ತು ಮಹತ್ವದ್ದು ಭಾರತದ ಸ್ಥಳನಾಮಗಳ ಅಭ್ಯಾಸದ ಚರಿತ್ರೆ ಸಾಕಷ್ಟು ಹಳೆಯದಾದರೂ ಪಾಠ್ಯಮಾತ್ರ ದೇಶಗಳಂತೆ ನಡೆದಿಲ್ಲ. ಅಲ್ಲಿ ಪ್ರತಿ ನಗರ-ಹಳ್ಳಿ ಅಥವಾ ಪ್ರದೇಶದ ಹೆಸರಿನ ಬಗೆ ತಜ್ಜರು ಸಾಕಷ್ಟು ಸಂಶೋಧನೆ ಮಾಡಿ ಪ್ರಕಟಿಸಿರುವರು. ಇಂದು ಈ ದೇಶಗಳಲ್ಲಿಯ ಎಲ್ಲಾ ಸ್ಥಳಗಳ ಬಗೆ ವಿವರಗಳು ಮುಸ್ತಕ ಭಂಡಾರದಲ್ಲಿ ಲಭ್ಯವಿದೆ. ಇದೆ ಮಟ್ಟದ ಅಭ್ಯಾಸಗಳು ನಮ್ಮ ದೇಶದಲ್ಲಿ ನಡೆದರೆ ನಮ್ಮ ಸ್ಥಳಗಳ ಹಾಗೂ ದೇಶದ ಚರಿತ್ರೆಯನ್ನು ಅಧಿಕೃತವಾಗಿ ದಾಖಿಲಿಸಲು ಸಾಧ್ಯವಾಗುತ್ತದೆ.

KEYWORDS:

ಸ್ಥಳನಾಮಗಳು, ಚಾರಿತ್ರಿಕ ದಾಖಿಲೆಗಳು, ಸ್ಕ್ರಿಂಟ್, ಶಂಭಾ ಜೋಡಿ, ಟಪ್‌ಎಂಟ್.

ಇಂದು ಶಾಸನತಜ್ಜರ, ಭಾಷಾಶಾಸ್ತ್ರಜ್ಞರ ಮತ್ತು ಮಾನವಶಾಸ್ತ್ರಜ್ಞರ ಗಮನ ಸೇಳಿದ್ದಿರುವ ಅನೇಕ ವಿಚಾರಗಳಲ್ಲಿ ಸ್ಥಳನಾಮಗಳ ಅಧ್ಯಯನವೂ ಒಂದು. ಈ ಅಧ್ಯಯನ ವ್ಯಾಪ್ತಿಯೊಳಗೆ ನಗರ, ಉರು, ಬೆಟ್ಟ-ಗುಡ್ಡ, ಹಳ್ಳಿ-ನದಿ, ಕಾಲುವೆ-ಸರೋವರ, ಬೀದಿ-ಬಣಿ, ಅಗ್ರಹಾರ-ದೇವಾಲಯ, ನಾಡು ಹೀಗೆ ಅನೇಕ ಸ್ಥಳಗಳ ವಿಚಾರಗಳು ಸೇರಿವೆ. ಈ ಸ್ಥಳಗಳಿಗೆ ಹೇಗೆ ಈ ಹೆಸರು ಬಂದಿತು, ಅದರ ಮೂಲವೇನು, ಯಾರು ಕೊಟ್ಟಿರು, ಏಕೆ ಕೊಟ್ಟಿರು, ಮೂಲ ಭಾಷೆ ಯಾವುದು, ಈ ಹೆಸರು ಕೊಟ್ಟಿರುವುದ್ದೀಶವೇನು, ಅರ್ಥವೇನು, ಸದ್ಯ ಇದಕ್ಕೆ ಮೂಲ ಹೆಸರು ಇದೆಯೇ ಮುಂತಾದವುಗಳ ಅಭ್ಯಾಸ ನಮ್ಮ ಚರಿತ್ರೆ, ಸಂಸ್ಕೃತಿ, ಪ್ರಭಾವ, ಅಭಿರುಚಿ ಮುಂತಾದವುಗಳನ್ನು ಅರ್ಥಮಾಡಿಕೊಳ್ಳಲು, ಅಭ್ಯಾಸ ಮಾಡಲು ನೇರವಾಗುತ್ತದೆ. ಇಂತಹ ಅಭ್ಯಾಸಕ್ಕೆ ಜಾನಪದ ಪ್ರಕಾರಗಳು, ಶಾಸನಗಳು, ಚರಿತ್ರೆ ಮತ್ತು ಸರ್ಕಾರಿ ಹಾಗೂ ಖಾಸಗೀ ದಾಖಿಲೆಗಳ ಸಹಾಯ ಅಗತ್ಯವಾಗಿ ಬೇಕಾಗುತ್ತದೆ. ಈ ಅಭ್ಯಾಸ ಬಹುವಿಶಾಲವಾದದ್ದು ಮತ್ತು ಮಹತ್ವದ್ದು ಭಾರತದ ಸ್ಥಳನಾಮಗಳ ಅಭ್ಯಾಸದ ಚರಿತ್ರೆ ಸಾಕಷ್ಟು ಹಳೆಯದಾದರೂ ಪಾಠ್ಯಮಾತ್ರ ದೇಶಗಳಂತೆ ನಡೆದಿಲ್ಲ. ಅಲ್ಲಿ ಪ್ರತಿ ನಗರ-ಹಳ್ಳಿ ಅಥವಾ ಪ್ರದೇಶದ ಹೆಸರಿನ ಬಗೆ ತಜ್ಜರು ಸಾಕಷ್ಟು ಸಂಶೋಧನೆ ಮಾಡಿ ಪ್ರಕಟಿಸಿರುವರು. ಇಂದು ಈ ದೇಶಗಳಲ್ಲಿಯ ಎಲ್ಲಾ ಸ್ಥಳಗಳ ಬಗೆ ವಿವರಗಳು ಮುಸ್ತಕ ಭಂಡಾರದಲ್ಲಿ ಲಭ್ಯವಿದೆ. ಇದೆ ಮಟ್ಟದ ಅಭ್ಯಾಸಗಳು ನಮ್ಮ ದೇಶದಲ್ಲಿ ನಡೆದರೆ ನಮ್ಮ ಸ್ಥಳಗಳ ಹಾಗೂ ದೇಶದ ಚರಿತ್ರೆಯನ್ನು ಅಧಿಕೃತವಾಗಿ ದಾಖಿಲಿಸಲು ಸಾಧ್ಯವಾಗುತ್ತದೆ.

ದಾವಲಿಸಲು ಸಾಧ್ಯವಾಗುತ್ತದೆ. ಈ ದಿಶೆಯಲ್ಲಿ ರೆ.ಕಿಟೆಲ್, ರ್ಯಾಸ್, ವೈಟ್ ಹೆಡ್ ಮುಂತಾದ ಪಾಶ್ಚಿಮಾತ್ಯರು ಬಹುಹಿಂದೆಯೇ ಅಭ್ಯಾಸ ಪ್ರಾರಂಭಿಸಿದ್ದಾರೆ. ತದನಂತರ ಶಂ.ಭಾ. ಜೋತಿ, ಹಯಿಲುಗೋಳ ಮುಂತಾದವರು ಬರೆದರು.

“ಸ್ಥಳನಾಮವೆಂದರೆ ಉರ ಹೆಸರುಗಳು. ಗ್ರೀಕ್ ಭಾಷೆಯಲ್ಲಿ ‘ಟೋಪೋಸ್’ ಎಂದರೆ ಸ್ಥಳಗಳು, ನೋಮೋಸ್ ಎಂದರೆ ಹೆಸರುಗಳು. ಆದ್ದರಿಂದ ಸ್ಥಳಗಳ ಹೆಸರುಗಳನ್ನು ಅಧ್ಯಯನ ಮಾಡುವ ವಿಜ್ಞಾನಕ್ಕೆ ‘ಟೋಪೋನೋಮಿ’ ಎಂದು ಕರೆಯಲಾಗಿದೆ. ‘ಟೋಪೋಸ್’ ಮೂಲತಃ ಭೂವಿವರವನ್ನು ಸೂಚಿಸುವ ಅರ್ಥ ಹೊಂದಿದ್ದರೂ, ಇಲ್ಲಿ ಪಾರಿಭಾಷಿಕವಾಗಿ ಪ್ರಾಕೃತಿಕ ಮತ್ತು ಸಾಂಸ್ಕೃತಿಕ ವೈಲಕ್ಷಣಗಳೆರಡನ್ನೂ ಇದು ಒಳಗೊಂಡಿದೆ. ಭಾರತದಲ್ಲಿ ಇಂಥ ಭೌಗೋಳಿಕನಾಮ ಅರ್ಥವಾ ದೇಶನಾಮಗಳಿಗೆ ಪ್ರಾದೇಶಿಕ ಭಾಷೆಗಳಲ್ಲಿ ಗ್ರಾಮನಾಮ (ಹಿಂದುಸ್ಥಾನಿ), ಉರ್ಲಪೇರ್ಲು (ತೆಲುಗು), ಇಡಪ್ಪೆಯ ರಾಯವು (ತಮಿಳು), ಉರ ಹೆಸರು (ಕನ್ನಡ) ಮುಂತಾದ ಪರ್ಯಾಯ ಪದಗಳನ್ನು ಬಳಸಲಾಗಿದೆ. ಉರು, ಗ್ರಾಮ, ದೇಶ ಮುಂತಾದ ಪದಗಳಿಗೆ ಪಾರಂಪರಿಕವಾದ ಸೀಮಿತ ಅರ್ಥಗಳಿರುವುದರಿಂದ ಉಳಿದ ಸಾಮುದಾಯಿಕ ಮಾನವ ನೆಲೆಗಳ ಅರ್ಥವನ್ನು ಅವು ಒಳಗೊಳ್ಳುವವು. ಆದುದ ರಿಂದ ಇಲ್ಲಿ ಹೊಸದಾಗಿ ಬಳಕೆಗೆ ಬಂದಿರುವ ಸ್ಥಳನಾಮವೆಂಬ ಪದವನ್ನು ಹೆಚ್ಚು ಸಮರ್ಪಕವೆಂದು ಬಳಸಬಹುದು. ಸ್ಥಳನಾಮಗಳು ಮಾನವರ ಸಣ್ಣ ನೆಲೆಯಿಂದ ಆರಂಭಿಸಿ ಅಲ್ಲಿದೊಡ್ಡ ವಸಾಹತು ನೆಲೆಗಳ ಅರ್ಥವನ್ನು ಹೊಂದಿದೆ.” ಹಾಗಾಗಿ ಸ್ಥಳನಾಮಗಳ ಅಧ್ಯಯನದ ಅವಶ್ಯಕತೆಯನ್ನು ಮನಗಂಡು ವೈಜ್ಞಾನಿಕವಾದ ನೆಲೆಯಲ್ಲಿ ಅದರ ಅಧ್ಯಯನಕ್ಕೆ ಇಂದು ಪ್ರಾಮುಖ್ಯತೆ ನೀಡುತ್ತಿರುವುದನ್ನು ಕಾಣಬಹುದು.

“ಸ್ಥಳನಾಮಗಳನ್ನು ಎರಡು ರೀತಿಯಲ್ಲಿ ಅರ್ಥಯಿಸಬಹುದಾಗಿದೆ. ಒಂದು ಭೌಗೋಳಿಕ ವೈಲಕ್ಷಣ್ಯವನ್ನು ಸೂಚಿಸುವ ಸಾಮಾನ್ಯಾರ್ಥ. ಈ ಬಗೆಯ ಹೆಸರುಗಳು ಹೆಚ್ಚಾಗಿ ರೂಢನಾಮಗಳ ಸ್ವರೂಪದಲ್ಲಿ ಮಾತ್ರ ಉಳಿಯತ್ತವೆ. ಎರಡು ಸಾಂಸ್ಕೃತಿಕ ವೈಶಿಷ್ಟ್ಯವನ್ನು ಸೂಚಿಸುವ ವಿಶೇಷಾರ್ಥ. ಆಯಾ ಜನಸಮುದಾಯವು ನೆಲೆನಿಂತ ಒಂದೊಂದು ಸ್ಥಳದ ವಿಸ್ತೀರ್ಣ, ಅಲ್ಲಿನ ಜನಸಂಖ್ಯೆ ಮುಂತಾದ ಆಧಾರಗಳ ಮೇಲಿಂದ ಅದನ್ನು ಒಂದು ಹಳ್ಳಿ, ಉರು, ಗ್ರಾಮ, ನಗರ, ಖೇಡ, ಪುರ, ಪಟ್ಟಣ ಎಂದು ಮುಂತಾಗಿ ಕರೆಯಲಾಗುತ್ತದೆ. ಇದರೊಂದಿಗೆ ಆಯಾ ಸ್ಥಳಕ್ಕೆ ಪ್ರಾಪ್ತವಾದ ಒಂದು ರೀತಿಯ ವಿಶಿಷ್ಟ ಘಟಕಗಳು ಬರುತ್ತವೆ. ಇಂಥ ನಿರ್ದಿಷ್ಟ ಹೆಸರುಗಳಲ್ಲಿ ಪದಗಳೇ ಸ್ಥಳನಾಮಗಳು. ನಿರ್ದಿಷ್ಟ ಮತ್ತು ವಾಗಿಕ ಎಂಬೆರಡು ಘಟಕಗಳು ಕೂಡಿ ಸಾಮಾನ್ಯವಾಗಿ ಸ್ಥಳನಾಮಗಳು ಸಿದ್ಧಗೊಳ್ಳುತ್ತವೆ. ಎರಡಕ್ಕಿಂತ ಹೆಚ್ಚು

ఫటకగళు ఇరబమదు మత్తు ఒందే ఫటకవు కూడ అదరల్లిరబమదు.”² ఈ రీతియాగి విభిన్న నేలిగళల్లి అదర వితీష్టతేయన్న మనగాణబమదు. “స్థలనామాధ్యయనక్కె దేశ, విదేశగళల్లి హచ్చిన ప్రాతస్తో దొరచిదే. భారతదల్లు తక్కుమటిగే ఈ అధ్యయన నడెదిదే. కన్నడదల్లు ఈ విషయ కురితు అధ్యయనపన్న డా.దే.జవరేగోడ, శం.బా.జోతి, డా.సంగమేశ సవదత్తి మర, డా.ఆర్.సి.హిరేమర, డా.ఎం.చిదానందమూత్రి, డా.ఎం.ఎం.కల్పిగ్రి, డా.ఆర్.సి.మిహిపాల, విగోపాలకృష్ణ, డా.చిన్నక్క ఎలిగార ముంతాదవరు నడెసిద్దారే. ఆదరే కన్నడదల్లి ఇన్నో ఇదు స్థలనామ విజాత్మనవెంబ ప్రత్యేక అధ్యయన శాఖెయన్నోనూ హోందిల్ల. హోందబేసాగిదే. ఈ అధ్యయన నిజక్కొ మహత్తమాణవాదుదు. స్థలనామద హిందే ఆ లూరిన ఇతిహాసవే అడగిరబమదు. ప్రతియోందు లూర హస రిన హిందే సామాన్యవాగి ఒందు విధద వితేషంతే ఇరుత్తదే. జనతేయ జీవన విధాన, అవర సంస్కృతి అదరల్లి అడగిరుత్తదే.”³ “ఒందు లూరిగే సామాజిక, ధామిక అధవా రాజకీయ ఇత్త్వాది వితేష ఫటనేయ సేనపిగాగి హసరు ఇట్టరలు సాధ్యవిదే”⁴ విద్యుతసరుగళు స్థలనామగళ పూవాపర హిన్నెలేయన్న విభిన్నవాద హిన్నెలేయింద సంశోధనే నడెసుపుదర మూలక అదర మహత్తపన్న సారిద్దారే.

“లూరుగళిగే ఆయా హసరుగళు బరబేసాదరే ఏనాదరూ ఐతిష్యగళు, దంతకథిగళు, పురాణ కథిగళు కారణవాగబమదు. అల్లిన మణ్ణు, కల్లు, పైరు, గుడ్ల, హోళి, హళ్ల, తొరే ముంతాద స్వేసగ్రిక హిన్నెలేయన్నూ అప్ప హోందిరబమదు హాగూ యారాదరూ రాజ, రాణి, మంత్రి, ధామిక మహామరుష, సాధు సత్పురుషరు అల్లి ఆగి హోగిద్దరే అవర ప్రభావవాగిద్దరే దేవర జాత్రె, ఉత్సవ వితేషవాగి నడెయుత్తిద్దరే సామాన్యవాగి ఇవెల్ల ఆయా లూరుగళిగే ఆయా హసరుగళు బరలు కారణవాగుత్తవే. లూరుగళిగే హసరుగళు బరలు ఇంధవే కారణగళిరుత్తచేయిందు విజితవాగి బోట్టమాడి హేళలిక్క బరదు. ఆదరూ కేలవాదరూ లూరుగళిగే హసరు బరలు ఇరువ కారణగళన్న గురుతు మాడబమదు. ఆయా లూరుగళిగే ఆయా హసరుగళు హేగే బందవు ఎంబుదన్న అధ్యయన మాడిదరే అదోందు రీతియల్లి ఆ లూరిన హిన్నెలేయల్ల, సంస్కృతియన్న తిలిదుకోండంతాగుత్తదే. భాషా

ದೃಷ್ಟಿಯಿಂದ ಅಧ್ಯಯನ ಮಾಡಿದಾಗಲಂತೂ ಆ ಉರ ಹೆಸರಿನ ಮೇಲೆ ಹೊಸ ಬೆಳಕು ಜಿಲ್ಲೆದಂತಾಗುತ್ತದೆ.”⁵ ಒಂದೊಂದು ಸ್ಥಳಗಳು/ಉರುಗಳು ಹೊಂದಿರುವ ವ್ಯೈಧ್ಯಮಯ ಹಿನ್ನೆಲೆಯನ್ನು ಈ ಮೂಲಕ ವೈಚಾಣಿಕವಾಗಿ ಅರಿಯಲು ಸಹಾಯಕವಾಗುತ್ತದೆ.

ಸ್ಥಳನಾಮಗಳು ಆಯಾ ಸ್ಥಳಗಳ ಚರಿತ್ರೆಗೆ ಪೂರಕವಾಗುವಂತಹ ಮಾಹಿತಿಗಳನ್ನು ಒದಗಿಸುವಂತೆಯೇ ಸಾಮಾಜಿಕ ಸ್ಥಿ-ಗತಿಗಳನ್ನು ವಿವರಿಸಲು ಸಹಾಯಕವಾಗಿದೆ. ಹಾಗೆಯೇ ಧರ್ಮ, ಮತ, ವ್ಯತ್ಸ್ಥಿ, ಜಾತಿ ಇಲ್ಲವೇ ದೇವತೆಗಳ ಹೆಸರನ್ನು ಸೂಚಿಸುವ ಕೆಲವು ಸ್ಥಳನಾಮಗಳು ಆ ಪ್ರದೇಶಗಳ ಧಾರ್ಮಿಕ ನಂಬಿಕೆಗಳ ಬಗೆಗೆ ವಿಶ್ಲಾಸನೀಯ ಮಾಹಿತಿಗಳನ್ನು ಸಂಗ್ರಹಿಸಿಕೊಡುತ್ತವೆ. ಅಲ್ಲದೇ ಗಿರಿಕಂದರಗಳನ್ನು ಸೂಚಿಸುವ ಹೆಸರುಗಳು ಅಲ್ಲಿನ ಭೌಗೋಳಿಕ ಲಕ್ಷಣಗಳ ಬಗೆ ತಿಳಿಸಿಕೊಡುತ್ತವೆ. ಆದ್ದರಿಂದಲೇ ಸ್ಥಳನಾಮಗಳನ್ನು ಸಾಮಾನ್ಯವಾಗಿ ‘ಜೀವಂತ ಪಳೆಯಿಳಿಕೆಗಳು’ ಎಂದು ಕರೆಯಲಾಗುತ್ತದೆ. ನಮ್ಮ ನಾಡಿನ ಜನಜೀವನವನ್ನು ರಿಯಬೇಕಾದರೆ ಸ್ಥಳನಾಮಗಳು ನೇರವಾಗುತ್ತವೆ. ನಮ್ಮ ಜನರ ದಿನನಿತ್ಯದ ಬದುಕನ್ನು ಅವರ ಸಂಪ್ರದಾಯ, ರೀತಿ-ನೀತಿಗಳನ್ನು, ಅವರ ಬದುಕಿನ ಏಳು-ಬೀಳಿನ ಹಾದಿಯನ್ನು ಅಲ್ಲದೇ ಆಯಾ ಕಾಲದ ಪ್ರಮುಖ ಘಟನೆಗಳನ್ನು, ಸಾಂಸ್ಕೃತಿಕ ಎಳೆಗಳ ಅಂಶಗಳನ್ನು ಸ್ಥಳನಾಮಗಳು ವ್ಯಕ್ತಪಡಿಸುತ್ತವೆ. ಸ್ಥಳನಾಮಗಳು ಮಾನವನ ಸಂಸ್ಕೃತಿಯ ನೆಲೆಯಲ್ಲಿಯೇ ಮೂಡಿ ಬಂದಿರುವುದರಿಂದ ಅನೇಕ ರೀತಿಯ ಸಾಂಸ್ಕೃತಿಕ ವಿವರಗಳು ನಮಗೆ ಲಭ್ಯವಾಗುತ್ತವೆ. ಮಾನವನ ವೇಷ-ಭೂಷಣಗಳು, ಬಳಸುವ ವಸ್ತುಗಳು, ಜೀವನದಲ್ಲಿ ಹಾಸುಹೊಕ್ಕಾಗಿ ಬೆರೆತು ಹೋದ ಅನೇಕ ರೀತಿಯ ವಿವರಗಳನ್ನು ಪೂರಕವಾಗಿ ಸರೆ ಹಿಡಿದಿರೆ ಎಂದು ಹೇಳಲಾಗಿದ್ದರೂ ಸಾಕಷ್ಟು ಮಟ್ಟಿಗೆ ನಮಗೆ ವಿವರಗಳನ್ನು ಕಟ್ಟಿಕೊಡುತ್ತವೆ.

‘ನೀನ್ನಾಕೋ ನಿನ್ನ ಹಂಗಾಕೋ ನಿನ್ನ ನಾಮದ ಬಲಪೋಂದಿದ್ದರೆ ಸಾಕು’ ಎಂಬ ದಾಸವಾರೀ ನಾಮದ ಮಹಿಮೆಯನ್ನು ಎತ್ತಿ ಹಿಡಿಯುತ್ತದೆ. ‘ನಾಮ’ ಗುರ್ತಿಸುವಿಕೆಯ ಸಾಧನವಾಗಿ, ಐತಿಹಾಸಿಕ, ಸಾಂಸ್ಕೃತಿಕ ಸಾರಗಳ ಸೂಚಕವಾಗಿ ಮುಖ್ಯವಾಗುತ್ತವೆ. ‘ನಾಮರಹಿತ ಸಮಾಜ’ವನ್ನು ಕಲ್ಪಿಸಿಕೊಳ್ಳಲಾಗದು. ಅದು ಸೃಷ್ಟಿಸುವ ಗೊಂದಲ ವರ್ಣಿಸಲಾಗದು. ‘ನಾಮ’, ವ್ಯಕ್ತಿ, ಸ್ಥಳಗಳ ಸೂಚಿ ಜೊತೆಗೆ ಜಾತಿ, ಧರ್ಮಗಳ, ಉಪಗಂಗತಗಳ ಸೂಚಕವೂ ಆಗಿದೆ. ಉದ್ದನಾಮ ಒಂದು ಜಾತಿಯಾದರೆ, ಅಡ್ಡನಾಮ ಮತ್ತೊಂದು. ಪ್ರಸ್ತುತ ಅಧ್ಯಯನದಲ್ಲಿ ‘ಹೆಸರು’ ಅಥವಾ ‘ಸೂಚಕ’ ಎಂಬಥರ್ದ ನಾಮವನ್ನು ಆಧರಿಸಲಾಗಿದೆ. ರೂಢ, ಅಂಕಿತ, ಅನ್ನಧರ್ಮ ಎಂಬ 3 ಬಗೆಯ ನಾಮಗಳಿವೆ. ಬಳಕೆಯಲ್ಲಿ ಒಂದದ್ದು ರೂಢನಾಮ,

ಯಾರೋ ಇಟ್ಟದ್ದು ಅಂಕಿತ. ಇಟ್ಟ ನಾಮಕ್ಕೆ ಅರ್ಥ ಅನ್ವಯಿಸಿದರೆ ಅವು ಅನ್ವಯಧಕ. ಸ್ಥಳನಾಮಗಳು ಅನ್ವಯಧಕವಾಗಿ ಅಂಕಿತಕ್ಕೊಳ್ಳಲಷಟ್ಟು ರೂಢಿಯಲ್ಲಿ ಬಂದವು ವಿಶಿಷ್ಟನಾಮಗಳು. ಎಲ್ಲ ಸಂದರ್ಭಗಳಲ್ಲಿ ಅರ್ಥಗಳು ಅನ್ವಯಿಸುವುದಿಲ್ಲ. ಉದಾ; ಭದ್ರೇಯನ್ನು ಹೊಂದಿರುವ ಉರು ಭದ್ರಾವತಿ; ಹಾಗಂತ ಗಂಗಾವತಿಯಲ್ಲಿ ಗಂಗೆ ಇಲ್ಲ. ಅನ್ವಯಧಕವಾಗಿದ್ದರೂ ಅನರ್ಥಕವಾಗದೇ ಯಾವುದೋ ಕಾರಣದಿಂದ ಅಂಕಿತ ಪಡೆದು ರೂಢಿಯಲ್ಲಿ ಬಂದ ಸ್ಥಳನಾಮಗಳ ಅಧ್ಯಯನ ಅತ್ಯಂತ ಕುಶಳವಲಕರವಾಗಿದೆ.

ಸ್ಥಳನಾಮಗಳು ಆ ಪ್ರದೇಶದ ಮಾಹಿತಿ ಸೂಚಕಗಳೂ ಆಗುತ್ತವೆ. ನಮ್ಮವರ ಸೌಂದರ್ಯ ಪ್ರಚ್�ೇದ್ದು ಬುದ್ಧಿಮೂಲಗಳನ್ನು ಇವು ಸೂಚಿಸುತ್ತವೆ. ಸ್ವೇಸರ್ವಿಕ ಮತ್ತು ವೃತ್ತಿ ವಿಶೇಷತೆಗಳನ್ನು ಕೆಲವೊಮ್ಮೆ ಒಳಗೊಳಿಸುತ್ತವೆ. ಸ್ಥಳನಾಮಗಳ ಬದಲಾವಣೆ ಹೂಡ ಅಷ್ಟೇ ಆಸಕ್ತಿಕರವಾಗಿದೆ. ಉದಾ; ಮದ್ರಾಸ್-ಜಿನ್ನೇಲ್, ಬ್ಯಾಂಗ್ಲಾರ್-ಬೆಂಗಳೂರು, ಕೊಲ್ಕತ್ತಾ-ಕಲ್ಕತ್ತಾ ಮುಂತಾದವು. ತ್ರಿಪ್ಲೇಂಡ್ರಂ-ತಿರುವನಂತಪುರಂ, ತ್ರಿಜಿ-ತಿರುಚ್ಚನಾಪಳ್ಳೆ ಇಂಥ ವ್ಯತ್ಯಾಸಗಳು ಗಮನಾರ್ಹ. ವ್ಯಕ್ತಿನಾಮಗಳೂ ಪ್ರದೇಶವಾಚಿಯಾಗುವುದುಂಟು. ಮುನಿಯಪ್ಪ-ಮುನಿಯಮ್ಮೆ ಚಿಕ್ಕಬಳ್ಳಾಪುರ ಹಾಗೂ ಕೋಲಾರಗಳನ್ನು ಪ್ರತಿನಿಧಿಸಿದರೆ; ತಿಪ್ಪೇಶ, ರುದ್ರ, ತಿಪ್ಪಯ್ಯಾಗಳು ಚಿತ್ರದುರ್ಗವನ್ನು, ಬಸವಣ್ಣ-ಬಸವಮ್ಮೆಗಳು ಬೀದರನ್ನು ಪ್ರತಿನಿಧಿಸುವುದು ಕಂಡುಬರುತ್ತದೆ. ಇದಕ್ಕೆ ಅಪವಾದವೂ ಇಲ್ಲದಿಲ್ಲ. ಗುಲೋಹರ್ಹಗಳ ಬಾಗ್ (ತೋಟ) ಗುಲ್ಬಾರ್ಗವಾದರೆ, ಹೈದರಾಂ ಉರು (ಬಾದ್) ಹೈದರಾಬಾದ್ ಆಗಿದೆ. ಉಸ್ತಾನಾಬಾದ್, ನಿಜಾಮಾಬಾದ್, ಹಾಗೂ ಜಿರಂಗಬಾದ್ಗಳು ಹೀಗೆ ಅಂಕಿತವಾಗಿ ಸ್ಥಳನಾಮಗಳು ಜನರ್ಜಿವನ ವಿಧಾನವಾದ ಸೂಚಕಗಳೂ ಆಗುತ್ತವೆ. ಪ್ರಾದೇಶಿಕ ಇತಿಹಾಸವನ್ನು ಕಟ್ಟಿಕೊಡುವಲ್ಲಿ ಇವು ನೇರವಾಗುತ್ತವೆ. ಆಕರಣಾಗ್ರಿಗಳಾಗಿ ಆಹಾರವನ್ನು ಒದಗಿಸುತ್ತವೆ. ಅನೇಕ ಮಹತ್ವದ ಅಂಶಗಳನ್ನು ಒಡಲಲ್ಲಿಟ್ಟುಕೊಂಡವುಗಳು ಸ್ಥಳನಾಮಗಳು.

“ಜರ್ಮನಿಯ ಗಾರ್ಟ್‌ಪ್ರೈಡ್ ವಿಲೋಹೆಲ್ಕ್ ಲಿಬ್ಜಿಟ ಎಂಬ ವಿದ್ವಾಂಸ 1768ರಲ್ಲಿ ಸ್ಥಳನಾಮ ಅರ್ಥಗಳಿಗೆ ತಿರಾದವುಗಳಿಂದ ಅವುಗಳ ಪ್ರಚೀನ ರೂಪಗಳಿಂದ ಅರ್ಥ ನಿರ್ಣಯಿಸಬೇಕಾದರೆ ಅಧ್ಯಯನವು ವ್ಯವಸ್ಥಿತ ಕ್ರಮದಲ್ಲಿ ನಡೆಯಬೇಕಿಂದ ಪ್ರಪ್ರಥಮವಾಗಿ ಸಾರಿದನು.”⁶ ಹಾಗಾಗಿ ಈತನೇ ‘ಸ್ಥಳನಾಮದ ವಿಶಾಮಹಾ’ ಎಂದು ಕೇಮೂರು ರಘುಪತಿ ಭಟ್ಟ ಅವರು ‘ತುಳುನಾಡಿನ ಸ್ಥಳನಾಮಗಳು’ ಎಂಬ ಗ್ರಂಥದಲ್ಲಿ ಸೂಚಿಸಿದ್ದಾರೆ. ಸ್ಥಳನಾಮಗಳಿಗೆ ಸಂಬಂಧಿಸಿದಂತೆ ವಿವಿಧ ನಿರ್ಘಂಟನೆಲ್ಲಿ ಅನೇಕ ರೀತಿಯ ಮಾಹಿತಿಗಳು ಲಭ್ಯವಾಗುತ್ತವೆ. ನೈಯೇ ಎನ್ನೆಕ್ಕೊಳ್ಳಿಟಿಯಾ ಆಫ್

ಬ್ರಿಡಾನಿಯಾದಲ್ಲಿ Place name ಬಗ್ಗೆ ಹೀಗೆ ಹೇಳಿದೆ. “Designation of a geographical locality, as a town, river or mountain. The origins of such names are varied some derived from description of physical features”⁷ ಎಂದು ಲಾಲ್ಯೇಬಿತವಾಗಿರುತ್ತದೆ. “ಸ್ಥಳನಾಮಗಳ ಭೌತಿಕ ಮತ್ತು ಭೋಗೋಳಿಕವಾಗಿ ಸ್ಥಳನಾಮಗಳನ್ನು ಅಧ್ಯೇಸಿಸುವ ವಿಧಾನಕ್ಕೆ ‘ಟಪ್‌ಗ್ರಾಫ್‌’ ಎಂದು ಅರ್ಥವಿದೆ. ಅಲ್ಲದೇ ‘ಟೊಪಾಗ್ರಾಫ್’ (Topograph) ಎಂದು ಕರೆಯುವುದುಂಟು. ಇದು ಸ್ಥಳ ವಾಸ್ತವ್ಯವನ್ನು ತಿಳಿಸುತ್ತದೆ. ಅಲ್ಲದೆ ಟೊಪ್‌ಗ್ರಾಫ್+ಗ್ರಾಫಿ (Topp+Grafi) ಟಾಪೊಲಜಿ, ಟಾಪೊನಿಮಿ, ಒನಾಮಸ್ಸಿಕ್ ಎಂದು ಕರೆಯುವುದುಂಟು.”⁸ ಇಲ್ಲಿ ಅನೇಕ ವಿಸ್ತೃಯಕರ ಅಂಶಗಳು ಕಂಡುಬರುತ್ತವೆ. ಪಾಶ್ಚಾತ್ಯರ ಪ್ರಭಾವದಿಂದ ನಮ್ಮಲ್ಲಿ ಸ್ಥಳನಾಮಗಳ ಅಧ್ಯಯನ ಅತ್ಯಂತ ವ್ಯವಸ್ಥಿತವಾಗಿ ಇತ್ತೀಚಿನ ದಶಕಗಳಲ್ಲಿ ನಡೆದಿದೆ. ಆ ಮೂಲಕ ನಮ್ಮನ್ನು, ನಮ್ಮ ನಾಡಿನ ವೈಶಿಷ್ಟ್ಯವನ್ನು ಅರಿತು ಪ್ರಜಾರ ಪದಿಸುವಂಥ ಸ್ತುತ್ಯಹರ್ಣ ಕೆಲಸಗಳು ಸಾಗುತ್ತಿರುವುದು ನೆಮ್ಮೆದಿಯ ಅಂಶವಾಗಿದೆ. ಹೀಗೆ ಹತ್ತು ಹಲವು ದಿಕ್ಕುಗಳಲ್ಲಿ ‘ಸ್ಥಳನಾಮ’ ಎಂಬುದರ ಹಿಂದೆ ಇರುವಂತಹ ಹಲವು ವಿಭಿನ್ನ ನೆಲೆಗಳನ್ನು, ನೋಟಗಳನ್ನು ಸೂಕ್ಷ್ಮವಾಗಿ ಅರಿಯುವುದು ಸಾಧ್ಯ. “ಮನುಷ್ಯ ತನ್ನ ಅಲೆಮಾರಿ ಜೀವನವನ್ನು ಕೈಬಿಟ್ಟು ಕೃಷಿ ಕೆಲಸಕ್ಕಾಗಿ ಒಂದೆಡೆ ನೆಲೆನಿಂತು ಮನೆಗಳನ್ನು ಕಟ್ಟಿಕೊಂಡನು. ಇಂಥ ಸಂದರ್ಭದಲ್ಲಿ ಮನೆ ಕಟ್ಟಿಕೊಳ್ಳಲು ಸ್ಥಳದ ಅಗತ್ಯತೆಯಂಟಾಯಿತು. ವ್ಯವಸಾಯ ಮಾರ್ಕೆಟ್‌ಯಾಗಿ, ಶಿಲಾಯುಗದವು ಎನ್ನಬಹುದಾದ ಸ್ಥಳನಾಮಗಳು ದುರ್ಭಾಗಿರುವುದು ಹೀಗೆ ವಿಚಾರ ಮಾಡುವಂತೆ ಪ್ರೇರಿತಿಸುತ್ತದೆ. ಇಲ್ಲಿ ಹೆಸರುಗಳು ಮಟ್ಟರುವುದು ಮನುಷ್ಯನ ಅಗತ್ಯ ಪೂರ್ವೇಸುವುದಕ್ಕಾಗಿಯೇ ವಸ್ತುಗಳ ಅನನ್ಯತೆ ಮತ್ತು ಪ್ರಾಯೋಗಿಕ ಮಹತ್ವ ಅವುಗಳ ಹೆಸರುಗಳ ಮೂಲಸೂತ್ರವಾಗಿದೆ.”⁹ “ಮಾನವನು ಪ್ರಾಥಮಿಕ ಸ್ಥಿತಿಯಲ್ಲಿ ಆಹಾರ ಸಂಚಯಕ್ಕಾಗಿ ಅಲೆಯಬೇಕಾಗಿತ್ತು. ಈ ಪ್ರಾಥಮಿಕ ಸ್ಥಿತಿಯಲ್ಲಿ ಎರಡು ಗುಂಪುಗಳಿದ್ದವು. ಒಂದನೆಯದು ದನಗಾರಿಕೆ, ಮತ್ತೊಂದು ಬೇಳೆಯಾಡಿ ಬದುಕುವುದು, ಹೀಗೆ ಬೇಳೆಯಾಡಿ ಬದುಕುವುದು ತೀರಾ ಆರಂಭಕಾಲದ ಸ್ಥಿತಿಯಾಗಿತ್ತು. ಮಾನವನಿಗೆ ತನ್ನ ಸುತ್ತಲಿನ ಪ್ರಾಣಿಗಳ ಪರಿಚಯ ಹೆಚ್ಚಾದಂತೆ ಅವುಗಳಲ್ಲಿ ಕೆಲವು ಉಪಯುಕ್ತವಾದವನ್ನು ಸಾಕಲು ಕಲಿತ. ಅಲ್ಲದೇ ತನ್ನ ಜೀವನ ಮತ್ತು ಪ್ರಾಣಿಗಳ ಆಹಾರಕ್ಕಾಗಿ ಗುಡ್ಡ, ನದಿ, ಹೊಳೆ, ಹಳ್ಳ ಮತ್ತು ಹುಲ್ಲುಗಾವಲುಗಳ ಕಡೆಗೆ ಹೋಗಿ ನೆಲೆಸಲು ನಿರ್ದರ್ಶಿಸಿದ. ಇಂಥ ಸಂದರ್ಭದಲ್ಲಿ ಆರಂಭದ ವಸತಿ ಸೂಚಕಗಳಾದ ಹಟ್ಟಿ, ಮನೆ, ಉರು, ಕೇರಿಗಳ ಉಗಮವಾಗಿರಬಹುದು. ಬೀಡು, ಬೀಡಿ, ಬೀಡ ಎಂಬ ಹೆಸರಿನ ಸ್ಥಳನಾಮಗಳು ಆರಂಭಕಾಲದ ವಸತಿ ಸೂಚಕ”¹⁰

గళೆಂದು ಶಂ.ಭಾ.ಜೋಶಿಯವರು ಅಭಿಪ್ರಾಯಪಡುತ್ತಾರೆ.

‘ಇತಿ’ ಎಂದರೆ ಇದು ಹೀಗೆ ಎಂದಧರ್. ಇದು ಹೀಗೆ ನಡೆದ್ದು ಎಂದು ತಿಳಿಸಿಕೊಡುವುದು ಇತಿಹಾಸ. ಪ್ರತಿಯೊಂದಕ್ಕೂ ತನ್ನದೇ ಆದ ಇತಿಹಾಸ ಇರುತ್ತದೆ. ಇತಿಹಾಸ ಮರೆತವರು ಇತಿಹಾಸ (ದಾಖಲೆ) ಸೃಷ್ಟಿಸಲಾರದು ಎಂಬ ಮಾತು ಇತಿಹಾಸಕ್ಕಿರುವ ಅರ್ಥ, ವ್ಯಾಪ್ತಿಯನ್ನು ಸೂಚಿಸುತ್ತದೆ. ಹಾಗೆಯೇ ಸ್ಥಳನಾಮಗಳಿಗೂ ಅದರದೇ ಆದ ಅನನ್ಯವಾದ ಇತಿಹಾಸದ ಕುಶಾಹಲಕರವಾಗಿದೆ. ಇತಿಹಾಸವನ್ನು ಮುಖ್ಯವಾಗಿ ಆಧರಿಸಿಯೇ ಸ್ಥಳನಾಮಗಳ ಅಧ್ಯಯನ ಇತ್ತೀಚಿಗೆ ಹೆಚ್ಚಾಗಿ ಸಾಗುತ್ತಿದೆ. ‘ಬಿರಿತರಟರಟಧಿ’ (ಸ್ಥಳನಾಮಗಳ ಅಧ್ಯಯನ) ಹಿನ್ನೆಲೆಯಲ್ಲಿ ಇದನ್ನು ನಾವು ಕಾಣಬಹುದಾಗಿದೆ. ಇಂಗ್ರೀಷ್‌ನಲ್ಲಿ ಸ್ಥಳನಾಮಶಾಸ್ತ್ರವನ್ನು ‘Toponomy’ ಎಂದು ಕರೆಯುತ್ತಾರೆ. ಇದು ಮೂಲತಃ ಗ್ರೀಕ್‌ನ ‘Topos’ ಮತ್ತು ‘Namos’ ಎಂಬ ಎರಡು ಸಂಯುಕ್ತ ಪದಗಳಿಂದ ಬಂದುದಾಗಿದೆ. ಇತ್ತೀಚಿಗೆ ಇದೊಂದು ವಿಜ್ಞಾನದ ಶಾಖೆಯಾಗಿ ಸುವ್ಯವಸ್ಥಿತ ಶಾಸ್ತ್ರವಾಗಿ ಬೆಳೆದು ಬಂದಿದೆ. ಆದ್ದರಿಂದ ಇದನ್ನು “A Science of places, Place names”¹¹ ಸ್ಥಳಗಳನ್ನು, ಸ್ಥಳನಾಮಗಳನ್ನು ಕುರಿತು ಅಧ್ಯಯನ ಮಾಡುವ ವಿಜ್ಞಾನ ಎಂದೇ ಹೇಳಬಹುದು. “ಮಾನವಿಕ (ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ತತ್ವಶಾಸ್ತ್ರ, ಇತಿಹಾಸ, ಮಾನವಶಾಸ್ತ್ರ, ಮನೋವಿಜ್ಞಾನ, ಮನಃಶಾಸ್ತ್ರ) ಗಳಿಗೆ ಇತಿಹಾಸವಿರುವಂತೆ ಸ್ಥಳನಾಮ ಶಾಸ್ತ್ರಕ್ಕೆ ತನ್ನದೇ ಆದ ಇತಿಹಾಸವಿದೆ. ಈ ಸ್ಥಳನಾಮಶಾಸ್ತ್ರಕ್ಕೆ ಎರಡು ಶತಮಾನಗಳ ಚರಿತ್ರೆ ಇರುವುದು ನಿಜವಾದರೂ ಅದೊಂದು ಶಾಸ್ತ್ರ ಪ್ರಕಾರವಾಗಿ ಭದ್ರವಾದ ತತ್ತಹದಿಯನ್ನು ಪಡೆದ್ದು ಒಂದು ಶತಮಾನದ ಹಿಂದೆಯಷ್ಟೇ.”¹² “ಸಾಹಿತ್ಯ, ಕಲೆ, ಧರ್ಮ, ವ್ಯಾದಿ, ಸಂಸ್ಕೃತಿ, ಜನರ್ಜೀವನ, ಕ್ರೀಡೆ ವಿಜ್ಞಾನ ಮುಂತಾದವುಗಳಿಗೆ ಸ್ಥಳನಾಮಗಳು ಕೂಡಾ ಒಂದು ವಿಜ್ಞಾನವಾಗಿ ಹೊರಹೊಮ್ಮಿ ಶಾಸ್ತ್ರದ ಭಾಗವಾಗಿದೆ. ಸ್ಥಳನಾಮಗಳ ಅಧ್ಯಯನ ವ್ಯೇಜ್ಞಾನಿಕವಾಗಿ ಪ್ರಾರಂಭಗೊಂಡದ್ದು ಹತ್ತೊಂಬತ್ತನೇಯ ಶತಮಾನದ ಉತ್ತರಾಧಿಕಾರಿಗಳಲ್ಲಿ, ಏರಡೂವರೆ ಸಾವಿರ ವರ್ಷಗಳ ಹಿಂದೆಯೇ ಪಾಠೀನಿ ಸ್ಥಳನಾಮಗಳ ಸಾಂಸ್ಕೃತಿಕ ಲಕ್ಷಣಗಳನ್ನು ಗುರುತಿಸಿದೆ.”¹³ ಇದರಿಂದ ಬಹುಶಿಸ್ತೇಯ ಅಧ್ಯಯನ ವಸ್ತುವಿಷಯವಾಗಿ ಸ್ಥಳನಾಮದ ಅಧ್ಯಯನವು ರಾಮಗೋಂಡಿದ್ದು ವಿಭಿನ್ನ ದೃಷ್ಟಿಕೋನದಲ್ಲಿ ಅಧ್ಯಯನಕ್ಕೆ ಯೋಗ್ಯವಾದ ವಿಷಯವಾಗಿದೆ.

“ಸ್ಥಳನಾಮಗಳು ಅರ್ಥಗಭೀಕೃತವಾದವುಗಳೊಂದೂ ಅವುಗಳಿಗೆ ಒಂದು ಮಹತ್ವದ ಅರ್ಥ ಇದೆಯೆಂದೂ, ಅವುಗಳ ಪ್ರಾಚೀನ ರೂಪಗಳನ್ನು ಪರಿಶೀಲಿಸುವ ಮೂಲಕ ಅರ್ಥವನ್ನು ನಿರ್ಣಯಿಸಬಹುದೆಂದು ಮೊತ್ತಮೊದಲು ತೋರಿಸಿಕೊಟ್ಟ ಕೇತೀರೆ 1768ರಲ್ಲಿ ಜರ್ಮನಿಯ ಗಾರ್ಡ್‌ಪ್ರೈಡ್ ವಿಲೋಹೆಲ್ ಲೀಬ್ಜಿಜೋಗೆ ಸಲ್ಲಾತ್ತದೆ.

ಇವನು ಆಂಗ್ಲ ಸ್ಥಳನಾಮಗಳ ಅಧ್ಯಯನಕ್ಕೆ ಖ್ಯಾತರಾಗಿದ್ದಾರೆ. ಆದ್ದರಿಂದ ಈತನನ್ನು “ಸ್ಥಳನಾಮಶಾಸ್ತ್ರದ ಖಿತಾಮಹಾ” ನೆಂದು ಕರೆಯಲಾಗಿದೆ. ಆದರೂ ಸ್ಥಳನಾಮಧರ್ಮ ವಿವರಣೆಯೆ ಆರಂಭದ ಯತ್ನಗಳು ಕ್ರಮಬದ್ಧವಾಗಿರದೇ ಅವೇಚ್ಚಾನಿಕವಾಗಿದ್ದವು. ಸ್ಥಳನಾಮದ ವ್ಯವಸ್ಥಿತವಾದ ಅಧ್ಯಯನ ಯತ್ನಗಳು ಪ್ರಾರಂಭವಾದದ್ದು 1814ರಿಂದ ಈಚೆಗೆ. ಇಂತಹ ಸಮಯದಲ್ಲಿ ಸ್ಥಳನಾಮ ವಿಜಾಪುರದ ವಿಕಾಸಕ್ಕೆ ಭದ್ರಬುನಾದಿಯನ್ನು ಹಾಕಿದವನೇ ಇಂಗ್ಲೀಷಿನ ಸ್ಕ್ರೋ ಎಂಬ ಸ್ಥಳನಾಮತಜ್ಞ ಎ. ಎಚ್.ಸ್ಕ್ರೋ, ಇಕ್ಕೊಲ್, ಗಾಡಿಸರ್, ಆಟ್ಲಿ, ಸ್ಕ್ರೋಟನ್ ದೌತ, ಅಡಾಲ್ಬಾಚ್ನಂತಹ ವಿದ್ವಾಂಸರು ಸ್ಥಳನಾಮಶಾಸ್ತ್ರಕ್ಕೆ ಅಧ್ಯಾತ್ಮ ಸ್ಥಳನಾಮಶಾಸ್ತ್ರದ ಅಧ್ಯಯನಕ್ಕೆ ಹೊಸ ಆಯಾಮಗಳನ್ನು ಒದಗಿಸಿದರು. ಜರ್ಮನಿಯ ಫಾರ್ ಸ್ವೀಮನ್, ಪ್ರಾನ್ಸ್‌ನ ಲಾಂಗ್ವಾನ್, ನಾರ್ಡೆಯರ್, ಸ್ವೀಡನ್ಸ್‌ನ ನೋರ್ನ್ ಆ ಕ್ರೇತ್ರದಲ್ಲಿ ಗಮನಾರ್ಥ ಪ್ರಗತಿಗೆ ಕಾರಣಾದರು. ಸ್ಥಳನಾಮ ಸಂಶೋಧನೆಯಲ್ಲಿ ಹೆಸರುಗಳ ಎತಿಹಾಸಿಕ ವಿಕಾಸಕ್ಕೂ, ಭೋಗೋಳಿಕ ಪರಿಸ್ಥಿತಿ ಸನ್ವಿಷೇಷಗಳ ವಿವರಣೆಗೂ ಆದ್ಯ ಗಮನ ನೀಡತಕ್ಕದೆಂದು ಅವರು ಸ್ವಷ್ಟಪಡಿಸಿದರು. ಅವುಗಳ ಅಧ್ಯಯನದಿಂದ ಸಾಂಸ್ಕೃತಿಕ ಲಾಭ ಮಾತ್ರವಲ್ಲ, ಹಲವಾರು ಜ್ಞಾನಶಾಖೆಗಳಿಗೆ ಪ್ರಯೋಜನವಾಗುತ್ತದೆಂದು ಅವರು ಸೂಚಿಸಿದರು.”¹⁴

ಈ ದಿಶೆಯಲ್ಲಿ ಸ್ಥಳನಾಮಗಳ ಅಧ್ಯಯನದಿಂದ ಹೊರಹೊಮ್ಮಿದರಿಂದ ವಿಚಾರಗಳನ್ನು ಬಹುಶಿಸ್ತೀಯ ಅಧ್ಯಯನದ ವಸ್ತುವಿಷಯವಾಗಿ ಬಳಸುತ್ತಿರುವುದನ್ನು ಕಾಣಬಹುದು. “ಪಾಶ್ಚಾತ್ಯರಲ್ಲಿ ಸ್ಥಳನಾಮಗಳ ಅಧ್ಯಯನ 19ನೇ ಶತಮಾನದ ಪೂರ್ವಾರ್ಥದಿಂದಲೇ ಪ್ರಾರಂಭಗೊಂಡಿತು. ಆರಂಭದಲ್ಲಿ ಶಿಸ್ತುಬದ್ಧತೆ ಅಪ್ಪಾಗಿ ಕಂಡುಬರದಿದ್ದರೂ ಸ್ಥಳನಾಮಗಳನ್ನು ಅಧ್ಯಯನಕ್ಕೆ ಅಳವಡಿಸಬಹುದೆಂಬುದನ್ನು ತೋರಿಸಿಕೊಟ್ಟದೇ ಆ ಕಾಲದ ಮಹಾತ್ಮಾರ್ಥನೆಯಾಗಿದೆ. ಜಾರಿತ್ತಿಕ, ಭೋಗೋಳಿಕ ಅಂಶಗಳಿಗೆ ಆರಂಭದ ಹಂತದಲ್ಲಿ ಹೆಚ್ಚು ಒತ್ತನ್ನು ಕೊಡಲಾಯಿತು. ಸ್ವೀಮನ್, ಲಾಂಗ್ವಾನ್‌ರಂಭವರ ಪ್ರಯುತ್ತ ಈ ನಿಟ್ಟನಲ್ಲಿ ಸ್ಕ್ರಾಣೀಯವಾಗಿದೆ. ಈ ಅವಧಿಯ ಚೊಜ್ಜಲ ಕೊಡುಗೆಗಳ ಪ್ರಕ್ರಿಯೆ ಫಾರ್ ಸ್ವೀಮನ್ ನ ಏನ್ ಲೆ ಡೆ ನೆ-ಮನ್ ಬುಕ್ ಮತ್ತು ಐಸಾಕ್ ಟೇಲರನ್ ವರ್ಡ್ಸ್ ಆಂಡ್ ಪ್ಲಾಸ್ ಗಮನಾರ್ಥ ಕೃತಿಗಳಾಗಿವೆ.”¹⁵ ಇದು ಆಧುನಿಕವಾದ ಕಾಲಘಟ್ಟದಲ್ಲಿ ಸ್ಥಳನಾಮ ಅಧ್ಯಯನ ಪಡೆಯುತ್ತಿರುವಂತಹ ವಿಶಾಲವಾದ ಅರ್ಥವನ್ನು ಸೂಚಿಸುತ್ತದೆ.

ಇಗ್ನೇಸ್‌ದಲ್ಲಿ ಬರುವ ‘ರಾಷ್ಟ್ರ’ ಎಂಬ ಪದ ಸ್ಥಳನಾಮದ ವಿಚಾರದಲ್ಲಿ ಬಹುಮುಖ್ಯವಾದದ್ದು. ರಾಷ್ಟ್ರ ಪದಕ್ಕೆ ಸಮಾನಾರ್ಥಕವಾಗಿ ‘ಜನಪದ’ ಮತ್ತು ‘ವಿಷಯ’ ಎಂಬ ಪದಗಳು ಬಳಕೆಯಾಗುತ್ತಿದ್ದವು. ಬಾಹ್ಯಾಂಕಗಳು ರಚನೆಯಾದ ಕಾಲದಲ್ಲಿ ‘ಗ್ರಾಮ’ ಎಂಬ ಪದ ಬಳಕೆಯ ಅರ್ಥವೆಂದರೆ ಒಂದೆಡೆ ನೆಲೆನಿಂತ ಜನ

ಸಮುದಾಯ ಎನ್ನುತ್ತಿದ್ದರು. ಕೌಟಿಲ್ಯನು ತನ್ನ ಅರ್ಥಶಾಸ್ತ್ರದಲ್ಲಿ ಜನಪದವೆಂದರೆ ಒಂದು ನಿರ್ದಿಷ್ಟ ಮಂಡಳಿಗಳ ಅಧೀನ ಪ್ರದೇಶ ಎಂಬುದು ಅವನ ಅಭಿಪ್ರಾಯವಾಗಿತ್ತು. “ಭಾರತದಲ್ಲಿ ಯಾಸ್ಕ, ಪಾಣಿನಿ ಮುಂತಾದ ಪ್ರಾಚೀನ ಮಹಾವಿದ್ವಾಂಸರು ಭಾಷೆ ಪ್ರತಿಯೊಂದು ಪದಕ್ಷೂ ನಿರುಕ್ತ ಹೇಳುವ ಸಂಕೆಪ್ತ ಹೊಂದಿದ್ದರಷ್ಟೆ. ಅವರು ಭೋಗೋಳಿಕ ನಾಮಗಳಿಗೂ ಅರ್ಥ ಹೇಳುವ ಪರಿಪಾಠವನ್ನಿಟ್ಟಿಕೊಂಡಿದ್ದರು. ಪಾಣಿನಿಯಂತೂ ಅನೇಕ ಸ್ಥಳನಾಮಗಳಿಗೆ ನಿರುಕ್ತ ನೀಡಿದ್ದಂಬು. ಅವನ ಕಾಲದಲ್ಲಿ ಕಾಡು, ಮೊದೆ, ಕಳೆವೆ, ನದಿ, ಬೆಟ್ಟ, ಬಂಡ ಮೊದಲಾದ ಸ್ನೇಸ್‌ಗಿರಿಕ ಹೋಟಿಗಳ ಗ್ರಾಮಗಳ ಮೇರೆಗಳಾಗಿದ್ದವು. ರೈತರ ಮನೆಗಳ ಚಾವಣಿಗೆ ಹುಲ್ಲು, ಗರಿ, ಮಡಿಕೆಗಳನ್ನು ಬಳಸಲಾಗುತ್ತಿತ್ತು. ಚಾರಿತ್ರಿಕ ಸ್ಥಿತಿಗಳ ಪರಿಣಾಮವಾಗಿ ಉದ್ದ್ವಾಗೊಂಡ ಅರ್ಥಫಳಟ್ಟಗಳಂಬುದು ಪಾಣಿನಿಯ ಅಭಿಪ್ರಾಯವಾಗಿತ್ತು.”¹⁶ ಹೀಗೆ ಪ್ರಾಚೀನ ಕಾಲದಿಂದಲೂ ಸ್ಥಳನಾಮಕ್ಕೆ ಸಂಬಂಧಿಸಿದಂತಹ ವಿಷಯವಸ್ತುಗಳನ್ನು ನೋಡಬಹುದು. “ಇಂದು ಸರ್ಕಾರಿ ಕಡತಗಳಲ್ಲಿ, ಜನಗಣತಿಯಲ್ಲಿ, ಬಹ್ಯರು, ಕೃಷಿಯತ್ತಗಳಲ್ಲಿ, ಗೆಜೆಟಿಯರುಗಳಲ್ಲಿ ಸ್ಥಳನಾಮಗಳ ಪಟ್ಟಿ ಸಿಗುವುದಾದರೂ ಅವುಗಳ ವಿಚಾರ ಕೆಜೆತ್ತಾಗಿ ಮಾತ್ರ ದೊರಕುತ್ತದೆ. ಭಾರತದಲ್ಲಿ ಮೊದಲಿನಿಂದಲೂ ಸ್ಥಳ ಪುರಾಣಗಳೇನೋ ಹುಟ್ಟಿಕೊಂಡಿದ್ದರೂ ಇವು ಬಹಳ ಸಲ, ಆ ಸ್ಥಳವನ್ನು ವೈಭವೀಕರಿಸುವ ಕಟ್ಟುಕರೆಗಳಾಗಿವೆ ಇಲ್ಲವೇ ಸ್ಥಳನಾಮಗಳನ್ನು ಸಂಸ್ಕೃತಿ ಕರಣಗೊಳಿಸಿ ಅವುಗಳನ್ನು ಯಾವುದೇ ದೇವತೆ ಇಲ್ಲವೇ ಖುಷಿ ಮೂಲಕ್ಕೆ ಅಂಟಿಸುವ ತಪ್ಪು ವಿವರಣೆಗಳಾಗಿವೆ. ಆದುದರಿಂದ ಇಂದು ವಿಮುಲ ಸಂಖ್ಯೆಯಲ್ಲಿ ಈ ಸ್ಥಳಪುರಾಣಗಳು ಸ್ಥಳನಾಮ ಶಾಸ್ತ್ರಗಳಿಗೆ ಸಿಗುತ್ತಿದ್ದರೂ ನಿರಾಸ ಹುಟ್ಟಿಸುತ್ತದೆ.”¹⁷ ಈ ಕಾರಣದಿಂದ ವೈಜ್ಞಾನಿಕವಾದ ರೀತಿಯಿಂದ ಅವುಗಳನ್ನು ಅಧ್ಯಯನಕ್ಕೆ ಬಳಸಡಿಸಿದಂತಾಗಿದೆ.

“1921 ರಲ್ಲಿ ‘ಆಂಗ್ಲ ಸ್ಥಳನಾಮ ಸಂಶೋಧನಾ ಮಂಡಳ’ ಸಾಫಿತವಾಯಿತು. ಇದು ಸ್ಥಳೀಯ ವಿಜ್ಞಾನದ ಇತಿಹಾಸದಲ್ಲಿ ಮೈಲಿಗಲ್ಲು ಎನ್ನಬಹುದು. ಪುರಾತತ್ವಶಾಸ್ತ್ರಜ್ಞರು, ಭಾಷಾವಿಜ್ಞಾನಿಗಳು, ಇತಿಹಾಸಕಾರರ ಅಂತಹೀ ಇತರೆ ಪರಿಣಿತರ ನೇರವು ಪಡೆದು ಸ್ಥಳನಾಮಗಳ ಅಧ್ಯಯನಕ್ಕೆ ವೈಜ್ಞಾನಿಕ ಸ್ವರೂಪ ನೀಡುವುದರಲ್ಲಿ ಅದು ಯಶಸ್ವಿಯಾಯಿತು. ಸಾಂಸ್ಕೃತಿಕ ರಚನೆಗೆ ಇಂತಹ ಅಧ್ಯಯನ ಅನಿವಾರ್ಯ ಎಂಬುದನ್ನು ಅದು ಸ್ವಷ್ಟಪಡಿಸಿತು. ಎಲ್ಲಾ ಜಿಲ್ಲೆಗಳ ಸ್ಥಳನಾಮಗಳನ್ನು ಸಂಗ್ರಹಿಸಿ ವಿವಿಧ ದೃಷ್ಟಿಗಳಿಂದ ಅಧ್ಯಯನ ನಡೆಸಿ ವರ್ಗೀಕರಣ ತತ್ವಗಳನ್ನು ರೂಪಿಸಿ ತಂತ್ರ ವಿಧಾನಗಳನ್ನು ಅಳವಡಿಸಿಕೊಂಡು ಪ್ರಜಾರಕ್ಷೆ ಬಂದಿತು. ಸ್ಥಳನಾಮಗಳ ಅಧ್ಯಯನದಲ್ಲಿ ಭೋಗೋಳಿಕ ಅಂಶಗಳು ಮುಖ್ಯವಾಗಿ ಪರಿಗಣನೆಗೆ

ಒಳಪಟ್ಟವು. ಮರಾತತ್ವ ಶಾಸ್ತ್ರಗಳಲ್ಲಿ ಆಸಕ್ತರಾದವರು, ಭಾಷಾ ವಿಜ್ಞಾನಿಗಳು, ಸಮಾಜ ವಿಜ್ಞಾನಿಗಳು ಕ್ರಮೇಣ ಈ ಅಧ್ಯಯನವನ್ನು ಬೇಕೆಂದುಹೊಡಿಸಿದರು. ಸಾಂಸ್ಕೃತಿಕ ಸಂಕಘನಗಳ ರಚನೆಯಲ್ಲಿ ಸ್ಥಳನಾಮಗಳು ಮಹತ್ವದ ಪಾತ್ರ ವಹಿಸುವುದಲ್ಲದೇ ಸ್ಥಳನಾಮ ನಿಷ್ಪತ್ತಿಯ ಬಗ್ಗೆ ಭಾಷಾ ವಿಜ್ಞಾನದ ಪರಿಕರಗಳನ್ನು ಐತಿಹಾಸಿಕ ವಿಧಾನಗಳನ್ನು ಬಳಸಿಕೊಂಡು ಸಿದ್ಧಪಡಿಸಿರುವ ಇಕ್ಕೆಲ್ಲಾ ಸಿದ್ಧಪಡಿಸಿದ ಆಂಗ್ಲ ಸ್ಥಳನಾಮ ನಿಷಂಟು ಎಲ್ಲ ವಿದ್ಯಾಂಸರಿಗೆ ಕೈ ದೀವಿಗೆಯಾಗಿದೆ.”¹⁸ ಇಂತಹ ಪ್ರಯತ್ನಗಳು ಪ್ರಸ್ತುತ ದಿನಗಳಲ್ಲಿ ಮತ್ತಪ್ಪು ಪರಿಣಾಮಕಾರಿಯಾದ ಅಧ್ಯಯನಕ್ಕೆ ಒಳಪಟ್ಟರೆ ಮತ್ತಪ್ಪು ಹೋಸ ವಿಚಾರಗಳು ಹೊರಬರುತ್ತದೆ. ಭಾರತದಲ್ಲಿ ಸ್ಥಳನಾಮ ಅಧ್ಯಯನವು ಒಂದು ಹೋಸದಾದ ಜ್ಞಾನಶಾಖೆಯಾಗಿದೆ ಆದರೂ ದಶಕಗಳಿಂದಲೂ ಅಧ್ಯಯನಕ್ಕೆ ಒಳಪಡುತ್ತಲಿದೆ. ಅದರಂತೆಯೇ ಕನಾರ್ಚಿಕದ ಸ್ಥಳನಾಮ ಅಧ್ಯಯನಕ್ಕೆ ವಿಧಾನ ದಶಕಗಳ ಇತಿಹಾಸವಿರುವುದುಂಟು. ಇದಕ್ಕಿಂತ ಮೊದಲು ಸ್ಥಳನಾಮಗಳು ಅಧ್ಯಯನಕ್ಕೆ ಯೋಗ್ಯವಾದ ವಸ್ತುವಲ್ಲ ಎಂಬ ಶಂಕೆ ಮೂಡಿರಬಹುದು. ನಂತರದಲ್ಲಿ ಪಾಶ್ಚಿಮಾತ್ಯ ಪ್ರೇರಣೆಗೆ ಒಳಗಾಗಿ ಇದನ್ನು ಸಹ ಉಳಿದ ಜ್ಞಾನ ಶಿಸ್ತಗಳಿಂತೆ ಅಧ್ಯಯನಕ್ಕೆ ಒಳಪಡಿಸಲಿಲ್ಲವಾದರೂ ಆರಂಭಿಕ ಕಾರ್ಯವನ್ನು ಮೆಚ್ಚಲೇಬೇಕಾದುದು ಅವಶ್ಯಕ. ಈ ಹಿನ್ನೆಲೆಯಿಂದ ನೋಡಿದಾಗ ಕನಾರ್ಲೋ ಮೆಕೆಂಜಿ ಗ್ರಾಮ ಚರಿತ್ರೆಗಳಾದ ಕೈಫಿಯತ್ತಾಗಳನ್ನು ಬರೆಸಿದರೂ ಇವು ಅಲ್ಲಿಯ ಶಾಸುಭೋಗರೋ, ಅಕ್ಷರತಜ್ಞರೋ ಬರೆದವುಗಳಾಗಿದ್ದು ಅವರು ಅಲ್ಲಿಯ ಸ್ಥಳನಾಮ ಮರಾಠಾಗಳನ್ನೋ, ಪ್ರಚಲಿತ ವದಂತಿಗಳನ್ನೋ ಅವಲಂಬಿಸಿರುವುದರಿಂದ ಈ ಘಟ್ಟದಲ್ಲಿಯೂ ಗ್ರಾಮನಾಮ ವ್ಯಾಸಂಗಕ್ಕೆ ಉಪಯೋಗ ಬೀಳುವ ಮಾಹಿತಿ ಹುಟ್ಟಿರಲಿಲ್ಲವೆಂದೇ ಹೇಳಬೇಕು. ಕಿಟೆಲ್ ನಿಷಂಟು ಕೆಲವು ಉರುಗಳ ಹೆಸರುಗಳನ್ನು ಗುರುತಿಸಿದರೂ ಅವುಗಳ ನಿಷ್ಪತ್ತಿಯ ಬಗ್ಗೆ ತಟಸ್ಥವಾಗಿದೆ. ಹೀಗಾಗಿ ಸಿ.ಹಯಂದನರಾಯರು ಮೈಸೂರು ಗೆಜೆಟಿಯಾರ್ನಲ್ಲಿ ಕೆಲವು ನಾಮಗಳನ್ನು ಕುರಿತು ನಡೆಸಿರುವ ವಿಶೇಷಣೆ ಸಮರ್ಪಕವಾಗಿಲ್ಲದಿದ್ದರೂ ಆ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಮಾರ್ಗದರ್ಶನ ಸೂಚನೆಗಳು ದೊರೆಯುತ್ತವೆಂಬುದು ನಿಜ. ಆದರೆ ಈ ದಿಸೆಯಲ್ಲಿ ಸ್ತುತಾರ್ಥ ಸಂಶೋಧನೆ ನಡೆಸಿ ಕನಾರ್ಚಿಕದ ಸ್ಥಳನಾಮಗಳ ಬಗ್ಗೆ ಮೊದಲು ಬಹು ಪ್ರಮಾಣದಲ್ಲಿ ಪ್ರಭಾವ ಬೀರಿದವರೆಂದರೆ ಶಂಭಾ. ಜೋತಿಯವರು. ಇವರು ತಮ್ಮ ‘ಕಂನಾಡ ಕಥೆಯಲ್ಲಿ’ ಸ್ಥಳನಾಮಗಳ ಅಧ್ಯಯನದ ತತ್ವಗಳನ್ನು ಪ್ರತಿಪಾದಿಸಿದ್ದಾರಲ್ಲದೇ ಅವುಗಳ ಹಿನ್ನೆಲೆಯಲ್ಲಿ ಇತಿಹಾಸ, ಪುರಾಣ, ಧರ್ಮ, ಜನಾಂಗ ಮತ್ತು ಸಂಸ್ಕೃತಿಗಳ ಮೇಲೆ ಮಹತ್ವಪೂರ್ಣ ಬೆಳಕನ್ನು ಚೆಲ್ಲಿದ್ದಾರೆ. ಉತ್ತರ ಭಾರತದ ಸ್ಥಳನಾಮಗಳಲ್ಲಿ ಕನ್ನಡ ಹೆಚ್ಚೆಗಳನ್ನು ಗುರುತಿಸಲು ಪ್ರಯತ್ನಿಸಿ

ಯಶಸ್ವಿಯಾಗಿದ್ದಾರೆ. ಕನಾಟಕದ ಸ್ಥಳನಾಮಗಳನ್ನು ಇಪ್ಪತ್ತಿರದು ವರ್ಗಗಳನ್ನಾಗಿ ವಿಂಗಡಿಸಿದ್ದಾರೆ. ಇವುಗಳ ತರುವಾಯ ಡಾ.ಎಂ.ಚಿದಾನಂದಮೂರ್ತಿ, ದೇ.ಜ.ಗೌ, ಕೆಮ್ಮೊರು ರಘುಪತಿಭಟ್ಟ, ವಿ.ಗೋಪಾಲಕೃಷ್ಣ, ಡಾ.ಎಂ.ಎಂ.ಕಲ್ಪಗೀರ್ ಇನ್ನೂ ಮುಂತಾದವರ ಕೃತಿಗಳು ಗಮನಾರ್ಹವಾಗಿವೆ. “ಸ್ಥಳನಾಮಗಳ ಮೂರಾರ್ಥ ಪ್ರತ್ಯೇಯಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಧಾರ್ಮಿಕ ಸಂಪ್ರದಾಯಗಳ ಹಿನ್ನೆಲೆಯಲ್ಲಿ ಅವುಗಳನ್ನು ವಿಶೇಷಿಸುವುದಾದರೆ, ಜನಾಂಗೀಯ, ಭಾಗೋಳಿಕ ವಿವರಕೆ ಸಾಧ್ಯವೆಂಬುದನ್ನು ಚಿದಾನಂದಮೂರ್ತಿರವರು ತೋರಿಸಿಕೊಂಡಿರುತ್ತಾರೆ. ಜೊತೆಗೆ ಆಯಾಯ ಕಾಲದ ಭಾಷೆಯ ಸ್ಥಿತಿಗಳನ್ನು ನಿರ್ಣಯಿಸುವಲ್ಲಿ, ರಾಜಕೀಯ ಹಾಗೂ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಗ್ರಹಿಸುವಲ್ಲಿ ವಿಶೇಷ ಲಾಭವಾಗುತ್ತದೆಂದು ಅವರು ವಿಷಾದಪಡಿಸಿದರು.”¹⁹

- 1978ರಲ್ಲಿ ಮೈಸೂರಿನಲ್ಲಿ ಸಾಫಿತವಾಗಿರುವ ‘ಭಾರತೀಯ ಸ್ಥಳನಾಮ ಸಂಸ್ಥೆ’ ಸ್ಥಳನಾಮ ಅಧ್ಯಯನಕ್ಕೆ ಸಹಾಯಕವಾಗಿದೆ. ಇದರ ಸಂಸ್ಥಾಪಕರು ಹೊರ್ತಿ ದೇ.ಜವರೇಗೌಡರು. ಈ ಸಂಸ್ಥೆ ಈಗಾಗಲೇ ಅನೇಕ ವಾರ್ಷಿಕ ಸಂಚಿಕೆಯನ್ನು ಹೊರತಂದಿದ್ದು, ಆ ಸಂಚಿಕೆಗಳು ನಾಡಿನ ಸಂಶೋಧನ ವಿದ್ಯಾರ್ಥಿಗಳಿಗೆ ಬಹುಮುಖ ಉಪಯೋಗಿಯಾದ ಕೃತಿಗಳಿನಿಷಿವೆ. ಈ ಸಂಸ್ಥೆಯು ಸ್ಥಳನಾಮಗಳನ್ನು ಕುರಿತು ವಿಚಾರಗೋಣಿಸುತ್ತಿರುತ್ತಾರೆ ಬಂದಿದೆ. 1978ರಲ್ಲಿ ಪ್ರಾರಂಭವಾದ ಈ ಸಂಸ್ಥೆಯು ಕೆಲವು ಧೇಯೋದ್ದೇಶಗಳನ್ನಿಟ್ಟುಕೊಂಡಿದೆ. ಅವುಗಳು ಈ ಕೆಳಗಿನಂತಿವೆ.
- » ಸ್ಥಳ ಮತ್ತು ವ್ಯಕ್ತಿನಾಮಗಳ ಕುರಿತಾದ ಸಂಶೋಧನೆ ಕೈಗೊಳ್ಳುವುದು ಅಲ್ಲದೇ ಮ್ಯಾತ್ರಾಧಿಸುವುದು.
 - » ಸ್ಥಳನಾಮ ಹಾಗೂ ವ್ಯಕ್ತಿನಾಮಗಳನ್ನು ವೈಜ್ಞಾನಿಕ ರೀತಿಯಲ್ಲಿ ಅಧ್ಯಯನ ಮಾಡಲು ಆಸ್ಕರಣಾದವರನ್ನು ಒಂದು ಕಡೆ ಸೇರುವಂತೆ ಮಾಡುವುದು.
 - » ಸ್ಥಳನಾಮಗಳ ಹಾಗೂ ವ್ಯಕ್ತಿನಾಮಗಳಿಗೆ ಸಂಬಂಧಿಸಿದ ಏಕ ಪ್ರಕಾರ ವಿಷಯಗಳನ್ನೊಳಗೊಂಡ ಗ್ರಂಥಗಳನ್ನು ಪ್ರಕಟಿಸುವುದು.
 - » ಪರಿಷತ್ತಿನ ಅರ್ಥವಾರ್ಷಿಕ ಸಂಚಿಕೆಯನ್ನು ಹೊರತರುವುದು.
 - » ಪ್ರತಿವರ್ಷ ಭಾರತೀಯ ಭಾಷೆಗೆ ಸಂಬಂಧಿಸಿದಂತೆ ಸ್ಥಳನಾಮಗಳ ವಿಚಾರಗೋಣಿ, ಅಧಿವೇಶನಗಳನ್ನು ನಡೆಸುವುದು.
 - » ಸ್ಥಳನಾಮ ಸಂಶೋಧನೆಯಲ್ಲಿ ವಿದ್ಯಾರ್ಥಿ ಮತ್ತು ಪಂಡಿತರನ್ನು ತೊಡಗಿಸುವುದು.”²⁰

ಸ್ಥಳನಾಮ ಅರ್ಥಯನದ ಇತಿಹಾಸ ಹದಿನೆಂಟನೆಯ ಶತಮಾನದಲ್ಲಿ ಪ್ರಾರಂಭವಾದರೂ ಇಪ್ಪತ್ತೊಂದನೆಯ ಶತಮಾನದಲ್ಲಿ ತಕ್ಷಮಣಿಗೆ ತನ್ನ ಅರ್ಥಯನದ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದೆ. ಅಲ್ಲದೆಯೂ ಪ್ರಮುಖವಾದ ದ್ವಾರಿತ ಭಾಷೆಗಳಲ್ಲಿ ಸ್ಥಳನಾಮ ಅರ್ಥಯನದ ಕೆಲಸ ಹೇಚ್ಚಾಗಿ ನಡೆದಿದೆ. ಅನೇಕ ಕೃತಿಗಳು, ಸಂಘಸಂಸ್ಥೆಗಳು ಸ್ಥಳನಾಮಗಳ ಬಗ್ಗೆ ವಿಚಾರಗೋಣಿಗಳನ್ನು ನಡೆಸಿ ನಿಯತಕಾಲಿಕ ಹೊರತರುತ್ತಿರುವುದು ಸ್ಥಳನಾಮ ಸಂಶೋಧಕರಿಗೆ ಹೆಚ್ಚು ಉಪಯುಕ್ತವಾಗಿದೆ. ಸ್ಥಳನಾಮಗಳ ಅರ್ಥಯನ ಪಾಠ್ಯತ್ವ ಬೆಂತಕರ ಪ್ರಭಾವದಿಂದ ನಮ್ಮಲ್ಲಿ ಇತ್ತೀಚಿಗೆ ಮೈಲಂಬಿಕೊಳ್ಳುತ್ತ ಸಾಗುತ್ತಿದೆ. ನಮ್ಮ ಗತಕಾಲದ ವ್ಯಾಖ್ಯವನ್ನು ನಮ್ಮೆದುರಿಗೆ ತೆರೆದಿಡುವಲ್ಲಿ ಇಂಥ ಅರ್ಥಯನಗಳು ಯಶಸ್ವಿಯಾಗುತ್ತವೆ ಎಂಬುದನ್ನು ಇಲ್ಲಿ ಗಮನಿಸಬೇಕು. ಈ ನಿಟ್ಟಿನಲ್ಲಿ ಮತ್ತಮ್ಮ ಪ್ರಾಮಾಣಿಕ ಪ್ರಯತ್ನಗಳು ಸಾಗಬೇಕಾದ ಅವಶ್ಯಕತೆ ಇದೆ.

ಕೊನೆ ಟಿಪ್ಪಣಿಗಳು:

1. ಮೊಜಾರ ವ್ಯಿ.ಜಿ. ಕನಾಟಕ ಲೋಚನ. ಪು.ಸಂ. 19
2. ಅದೇ. ಪು.ಸಂ. 19
3. ಅದೇ. ಪು.ಸಂ. 19–20
4. ಸಂಗಮೇಶ ಸವದತ್ತಿ ಮರ. ಜನಪದ ಭಾಷಾ ಸಮೀಕ್ಷೆ. ಪು.ಸಂ. 65
5. ಮೊಜಾರ ವ್ಯಿ.ಜಿ. ಕನಾಟಕ ಲೋಚನ. ಪು.ಸಂ. 20
6. ಕೆಮ್ಮೂರು ರಘುಪತಿಭಟ್ಟ. (1979). ತುಳುನಾಡಿನ ಸ್ಥಳನಾಮಗಳು. ಪು.ಸಂ. 1
7. ವಿಶ್ವಾಧ. (1996). ಸಕಲೇಶಪುರ ಪರಿಸರದ ಸ್ಥಳನಾಮಗಳು. ಪು.ಸಂ. 4
8. ಅದೇ. ಪು.ಸಂ. 4
9. ಅದೇ. ಪು.ಸಂ. 5
10. ಜೋತಿ ತಂ. ಬಾ. (1999). ಎಡೆಗಳು ಹೇಳುವ ಕಂನಾಡಕಲೆ. ಪು.ಸಂ. 38
11. ಕೆಮ್ಮೂರು ರಘುಪತಿಭಟ್ಟ. (1979). ತುಳುನಾಡಿನ ಸ್ಥಳನಾಮಗಳು. ಪು.ಸಂ. 1
12. ಕೆಮ್ಮೂರು ರಘುಪತಿಭಟ್ಟ. (1989). ಹೆಸರಿನಲ್ಲೇನಿದೆ. ಪು.ಸಂ. 2
13. ಜವರೇಗೌಡ ದೇ. (1990). ಸ್ಥಳನಾಮಗಳ ವ್ಯಾಸಂಗ. ಪು.ಸಂ. 30
14. ಅದೇ. ಪು.ಸಂ. 31
15. ಕೆಮ್ಮೂರು ರಘುಪತಿಭಟ್ಟ. (1979). ತುಳುನಾಡಿನ ಸ್ಥಳನಾಮಗಳು. ಪು.ಸಂ. 2
16. ಜವರೇಗೌಡ ದೇ. (1990). ಸ್ಥಳನಾಮಗಳ ವ್ಯಾಸಂಗ. ಪು.ಸಂ. 35
17. ಅದೇ. ಪು.ಸಂ. 36–37

18. ವಿಶ್ವನಾಥ. (1996). ಸಕಲೇಶಪುರ ಪರಿಸರದ ಸ್ಥಳನಾಮಗಳು. ಪು.ಸಂ. 29
19. ಜಿದಾನರದಮೂಲಿಂ ಎಂ. ವಾಗಧ್ರ. ಪು.ಸಂ. 9
20. ವಿಶ್ವನಾಥ. (1996). ಸಕಲೇಶಪುರ ಪರಿಸರದ ಸ್ಥಳನಾಮಗಳು. ಪು.ಸಂ. 39

ಪರಾಮರ್ಶನ ಗ್ರಂಥಗಳು:

1. ಸಂಗಮೇಶ ಸವದತ್ತಿಮರ. (1990). ದ್ವಾರಿತ ಭಾಷಾ ವಿಚಾನ. ರೂಪರೇತ್ತಿ ಪ್ರಕಾಶನ. ಗುಳ್ಳಗಾರ್.
2. ಕೆಮೂರು ರಘುಪತಿಭಟ್ಟ. (1979). ತುಳುನಾಡಿನ ಸ್ಥಳನಾಮಗಳು. ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು.
3. ವಿಶ್ವನಾಥ. (1996). ಸಕಲೇಶಪುರ ಪರಿಸರದ ಸ್ಥಳನಾಮಗಳು. ದೇವಿ ಪ್ರಕಾಶನ. ಮೈಸೂರು.
4. ಜೋಶಿ ಶಂ. ಬಾ. (1999). ಎಡೆಗಳು ಹೇಳುವ ಕಂನಾಡಕರೆ. ಕನ್ನಡ ಪುಸ್ತಕ ಪ್ರಾಧಿಕಾರ. ಬೆಂಗಳೂರು.
5. ಕೆಮೂರು ರಘುಪತಿಭಟ್ಟ. (1989). ಹೆಸರಿನಲ್ಲೇನಿದೆ. ನ್ಯಾ ಸ್ವರ್ವ ಪಟ್ಟಿಕೇಣ್ಣ. ಬೆಂಗಳೂರು.
6. ಜವರೇಗೌಡ ದೇ. (1990). ಸ್ಥಳನಾಮಗಳ ವ್ಯಾಸಂಗ. ಸಹಾಯಿ ಪ್ರಕಾಶನ. ಬೆಂಗಳೂರು.
7. ಮೊಜಾರ ವೀಜಿ. ಗುಳ್ಳಗಾರ್ ತಾಲ್ಲೂಕಿನ ಸ್ಥಳನಾಮಗಳು: ಭಾಷಿಕ, ಸಾಂಸ್ಕೃತಿಕ ಅಧ್ಯಯನ. ಕನಾಟಕ ಲೋಕನ. ಸಂಮಾಳ 18-19. ಡಿಸೆಂಬರ್ 2005 & ಜೂನ್ 2006. ಸಂಚಿಕೆ 1 ಮತ್ತು 2. ಬಿ.ಎಂ.ಶ್ರೀ ಸ್ವಾರಕ ಪ್ರತಿಷ್ಠಾನ. ಬೆಂಗಳೂರು.